
ಸೂಕ್ತಿಪ್ರಭ

ವಯಮಿಹ ಪರಿತುಷ್ಠಾ ವಲ್ಕಲ್ಯಸ್ತದಂ ದುಕೂಲ್ಯಃ
ಸಮ ಇಹ ಪರಿತೋಷೋ ನಿರ್ವಿಶೇಷೋ ವಿಶೇಷಃ |
ಸತು ಭವತಿ ದರಿದ್ರೋ ಯಸ್ಯ ತೃಷ್ಣಾ ವಿಶಾಲಾ
ಮನು ಚ ಪರಿತುಷ್ಠೇ ಕೋಟರ್ಷವಾನ್ ಕೋ ದರಿದ್ರಃ ||

ನಾವು ಇಲ್ಲಿ ನಾರು ಬಟ್ಟೆಯನ್ನುಟ್ಟು, ಸಂತೋಷದಿಂದ ಇದ್ದೇವೆ. ಹಾಗೆಯೇ ನೀವೂ ರೇಷ್ಮೆ ಬಟ್ಟೆಗಳಿಂದ ತೃಪ್ತರು. ಇಬ್ಬರೂ ಸಮಾನವಾಗಿ ಸಂತೋಷದಿಂದ ದ್ದೇವೆ. ಆಸೆ ಹೆಚ್ಚಾದರೆ ಬಡವ ಮನಸ್ಸು ತೃಪ್ತಿಯಿಂದ ಇದ್ದರೆ ಬಡವನಾರು, ಸಿರಿವಂತನಾರು? —ಭರ್ತ್ಯಹರಿ

* *

ನಿಮ್ಮ ವಿರೋಧಿಗಳ ಮಾತನ್ನು ಕಿವಿಗೊಟ್ಟು ಕೇಳಿ. ಏಕೆಂದರೆ ಅವರೇ ನಿಮ್ಮ ತಪ್ಪನ್ನು ಸರಿಯಾಗಿ ಬೋಟ್ಟು ಮಾಡಿ ತೋರಿಸಬಲ್ಲರು. —ಬೆಂಜಮಿನ್ ಫ್ರಾಂಕ್ಲಿನ್

* *

ಪರೋಪಕಾರ ಮಾಡದ ಮನುಷ್ಯನಿಗಿಂತ ಪಶುಗಳು ಎಷ್ಟೋ ಮೇಲು. ಅವುಗಳ ಚರ್ಮವೂ ಉಪಯೋಗಕ್ಕೆ ಬರುತ್ತದೆ. —ಕ್ಷೇಮೇಂದ್ರ

* *

ಜೀವನದ ಅಸಂತೋಷಕ್ಕೆ ಬಹುಪಾಲು ಕಾರಣ ಬೇರೆಯವರು ನಮಗಿಂತ ಸುಖವಾಗಿದ್ದಾರೆ ಎಂಬ ನಂಬಿಕೆಯೇ ಆಗಿದೆ. —ಬ್ಯಾಂಕರ್

* *

ತಾರುಣ್ಯದಲ್ಲಿ ಜಗತ್ತನ್ನೇ ಬದಲಾಯಿಸುವ ಮಹತ್ವಾಕಾಂಕ್ಷೆಯುಳ್ಳವರು ಹಾಗೇ ಮುದುಕರಾದರೆ, ತರುಣರು ಬದಲಾಗಬೇಕೆಂದು ಬಯಸುವುದು ಮೊದಲಿನಿಂದಲೂ ಬಂದ ಪದ್ಧತಿಯಾಗಿದೆ. —ಜಾರ್ಜ್ ಜಾನ್

* *

ಉತ್ಸಾಹವೇ ಯೌವನ, ಚಿಂತೆಯೇ ಮುಪ್ಪು. —ಲೋಕೋಕ್ತಿ

* *

ಏನನ್ನೂ ನಿರೀಕ್ಷಿಸದವನೇ ಸುಖಿ, ಏಕೆಂದರೆ ಅವನಿಗೆ ನಿರಾಶೆಯ ದುಃಖ ಇರುವುದಿಲ್ಲ. —ಪೋಪ್

* *

ಕಷ್ಟದ ಬೆಲೆಯು ತಿಳಿಯದವನಿಗೆ ಸುಖದ ಬೆಲೆಯೂ ತಿಳಿಯಲಾರದು. —ಲೋಕೋಕ್ತಿ



ಪ್ರಾರ್ಥನೆ



◆ ಭಾಗವತದಿಂದ ಶ್ರೀಕೃಷ್ಣಸ್ತವ ◆

ವಿಪದಃ ಸಂತು ನಃ ಶಶ್ವತ್ತತ್ರ ತತ್ರ ಜಗದ್ಗುರೋ |
ಭವತೋ ದರ್ಶನಂ ಯತ್ತ್ಯಾದಪುನರ್ಭವದರ್ಶನಮ್ ||

ಹೇ ಜಗದ್ಗುರು, ಯಾವ ವಿಪತ್ತುಗಳ ಮೂಲಕ ಪುನರ್ಜನ್ಮವನ್ನು ಉಂಟುಮಾಡದ ನಿನ್ನ ದರ್ಶನವು ಪ್ರಾಪ್ತವಾಗುವುದೋ, ಅಂತಹ ವಿಪತ್ತುಗಳು ನಮಗೆ ಯಾವಾಗಲೂ ಬರಲಿ.

ನಮೋಽಕಿಂಚನವಿತ್ತಾಯ ನಿವೃತ್ತಗುಣವೃತ್ತಯೇ |
ಆತ್ಮಾರಾಮಾಯ ಶಾಂತಾಯ ಕೈವಲ್ಯಪತಯೇ ನಮಃ ||

ವಿರಕ್ತರನ್ನೇ ಧನವಾಗಿ ತಿಳಿದಿರುವವನೂ ಗುಣವೃತ್ತಿಗಳಿಂದ ಬಿಡಲ್ಪಟ್ಟವನೂ ಆತ್ಮಾರಾಮನೂ ಶಾಂತನೂ ಕೈವಲ್ಯಪತಿಯೂ ಆದ ನಿನಗೆ ನಮಸ್ಕಾರ.

ಶೃಣ್ವಂತಿ ಗಾಯಂತಿ ಗೃಣಂತ್ಯಭೀಕ್ಷ್ಯಶಃ
ಸ್ಮರಂತಿ ನಂದಂತಿ ತವೇಹಿತಂ ಜನಾಃ |
ತ ವಿವ ಪಶ್ಯಂತ್ಯಚಿರೇಣ ತಾವಕಂ
ಭವಪ್ರವಾಹೋಪರಮಂ ಪದಾಂಬುಜಮ್ ||

ಯಾರು ನಿನ್ನ ಚರಿತ್ರೆಯನ್ನು ಅನವರತ ಹೇಳುತ್ತಿರುವರೋ, ಹಾಡುತ್ತಿರುವರೋ, ಹೊಗಳುತ್ತಿರುವರೋ, ಸ್ಮರಿಸುತ್ತಿರುವರೋ, ನಿನ್ನ ಲೀಲೆಯಲ್ಲಿ ಆನಂದವನ್ನು ಪಡೆಯುತ್ತಿರುವರೋ ಅವರು ಜನನ-ಮರಣಗಳ ಪ್ರವಾಹವನ್ನು ನಿಲ್ಲಿಸುವಂತಹ ನಿನ್ನ ಪಾದಪದ್ಮಗಳನ್ನು ಬೇಗನೆ ನೋಡುವರು.

ತ್ಸಯಿ ಮೇಘನನ್ಯ ವಿಷಯಾ ಮತಿರ್ಮಧುಪತೇಽಸಕ್ತತ್ |
ರತಿಮುದ್ಯಹತಾವದ್ರಾಗಂಗೇವೌಘಮುದನ್ಯತಿ ||

ಹೇ ಮಧುಪತಿ, ಗಂಗೆಯು ಸಮುದ್ರವನ್ನು ಸೇರುವಂತೆ ನನ್ನ ಮನಸ್ಸು ಬೇರೆ ವಿಷಯಗಳಲ್ಲಿ ಪ್ರವರ್ತಿಸದೆ ನಿನ್ನಲ್ಲಿಯೇ ಯಾವಾಗಲೂ ಪ್ರೀತಿಯನ್ನು ಪಡೆಯಲಿ.

